



4022/5078/6038/7038

IV Semester 3 Year LL.B./VIII Semester 5 Year B.A.LL.B.
(Maj.-Min. System)/B.B.A.LL.B./B.Com.LL.B.

Examination, January/February 2025 (Odd Sem.)

OPT – II : BANKING LAW

Duration : 3 Hours

Max. Marks : 80

Instructions : 1. Answer all five Units.

2. One essay type question and short note/ problems is compulsory from each Unit.

3. Figures to the right indicate marks.

4. Answer should be written either in English or Kannada completely.

UNIT – I

Q. No. 1. a) Discuss origin and evolution of Banking Institution in India.

Marks : 10

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಚರ್ಚಿಸಿರಿ.

OR/ಅಥವಾ

Q. No. 1. a) Write an explanatory note on the functions of Commercial Banks of India.

Marks : 10

ಭಾರತೀಯ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳ ಮೇಲೆ ವಿವರಣಾತ್ಮಕವಾದ ಟಿಪ್ಪಣಿ ಬರೆಯಿರಿ.

Q. No. 1. b) Write short notes on :

ಲಘು ಟಿಪ್ಪಣಿ ಬರೆಯಿರಿ.

Types of Banks.

Marks : 6

ಬ್ಯಾಂಕುಗಳ ವಿಧಗಳು.

OR/ಅಥವಾ

Q. No. 1. b) State Bank of India.

Marks : 6

ಭಾರತೀಯ ಸ್ಟೇಟ್ ಬ್ಯಾಂಕ್.

P.T.O.

4022/5078/6038/7038

-2-

UNIT – II

- Q. No. 2. a) Discuss briefly the functions of Reserve Bank of India. Marks : 10
ಭಾರತೀಯ ರಿಜರ್ವ್ ಬ್ಯಾಂಕ್‌ನ ಕಾರ್ಯಗಳನ್ನು ಚರ್ಚಿಸಿರಿ.

OR/ಅಥವಾ

- Q. No. 2. a) What are the activities permitted by the Banking Regulation Act, 1949 to be taken up by banker ? Marks : 10
ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949ರ ಅನ್ವಯ ಬ್ಯಾಂಕರನು ಯಾವ ಯಾವ ವ್ಯವಹಾರಗಳನ್ನು ನಡೆಸಲು ಅನುಮತಿ ಕೊಡಲಾಗಿದೆ ?

- Q. No. 2. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ.
Management of RBI.
ಆರ್. ಬಿ. ಎ. ನ ನಿರ್ವಹಣೆ.

OR/ಅಥವಾ

- Q. No. 2. b) Deposit Insurance Corporation. Marks : 6
ಕೇವಲ ವಿಮಾ ನಿಗಮ.

UNIT – III

- Q. No. 3. a) Explain the duties of Banker and Customer. Marks : 10
ಬ್ಯಾಂಕರ್ ಮತ್ತು ಗ್ರಾಹಕರ ಕರ್ತವ್ಯಗಳನ್ನು ವಿವರಿಸಿರಿ.

OR/ಅಥವಾ

- Q. No. 3. a) Explain the general relationship between banker and customer. Marks : 10
ಬ್ಯಾಂಕರ್ ಮತ್ತು ಗ್ರಾಹಕ ಇವರ ನಡುವಿನ ಸಾಮಾನ್ಯ ಸಂಬಂಧಗಳನ್ನು ವಿವರಿಸಿರಿ.

4022/5078/6038/7038

-3-

4022/5078/6038/7038

- Q. No. 3. b) Write short notes on :

ಲಘು ಟಿಪ್ಪಣಿ ಬರೆಯಿರಿ.

Different kinds of customers.

Marks : 6

ವಿವಿಧ ರೀತಿಯ ಗ್ರಾಹಕರು.

OR/ಅಥವಾ

- Q. No. 3. b) Banker's Lien.

Marks : 6

ಬ್ಯಾಂಕರನ ಧಾರಣಾಧಿಕಾರ.

UNIT – IV

- Q. No. 4. a) Define Cheque and explain the different kinds of crossing of cheque. Marks : 10

ಚೆಕ್ ಇದನ್ನು ವ್ಯಾಖ್ಯಾನಿಸಿ ಹಾಗೂ ವಿವಿಧ ರೀತಿಯ ರೇಖಿತ (ಆಡ್ಡೆಡ್) ಚೆಕ್‌ಗಳನ್ನು ವಿವರಿಸಿ.

OR/ಅಥವಾ

- Q. No. 4. a) Who is a holder ? Explain the rights of a holder in due course. Marks : 10
ಧಾರಕನೆಂದರೆ ಯಾರು ? ಕ್ರಮಾನುಗತ ಧಾರಕನ ಹಕ್ಕುಗಳನ್ನು ವಿವರಿಸಿ.

- Q. No. 4. b) Write short notes on :

ಲಘು ಟಿಪ್ಪಣಿ ಬರೆಯಿರಿ.

Material alteration.

Marks : 6

ಮಹತ್ವದ ಭೌತಿಕ ಬದಲಾವಣೆ.

OR/ಅಥವಾ

- Q. No. 4. b) Mr. Harsha couldn't present the cheque received from his friend due to busy schedule. The period of limitation is about to expire on a day which happens to be a holiday. Advice Mr. Harsha. Marks : 6

ಹರ್ಷನು ತನ್ನ ಸ್ನೇಹಿತನಿಂದ ಪಡೆದ ಚೆಕ್‌ನ್ನು ಕೆಲಸದ ಒತ್ತಡದ ಕಾರಣ ಬ್ಯಾಂಕಿಗೆ ಸಲ್ಲಿಸಲಾಗಲಿಲ್ಲ. ರಜಾ ದಿನದಂದು ಕಾಲ ಪರಿಮಿತಿ ಆವಧಿ ಮುಕ್ತಾಯವಾಗುವುದರಲ್ಲಿದೆ. ಹರ್ಷನಿಗೆ ಸಲಹೆ ನೀಡಿ.



UNIT – V

Q. No. 5. a) Explain the various E-Banking services.

Marks : 10

ಇ-ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ವಿವರಿಸಿ.

OR/ಅಥವಾ

Q. No. 5. a) Explain the different kinds of securities for advances.

Marks : 10

ಮುಂಗಡಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಭದ್ರತೆಗಳನ್ನು ವಿವರಿಸಿ.

Q. No. 5. b) Write short notes on :

ಲಘು ಟಿಪ್ಪಣಿ ಬರೆಯಿರಿ.

Debt recovery Tribunal.

Marks : 6

ಸಾಲ ವಸೂಲಾತಿ ನ್ಯಾಯಮಂಡಳಿ.

OR/ಅಥವಾ

Q. No. 5. b) Smart cards.

Marks : 6

ಸ್ಮಾರ್ಟ್ ಕಾರ್ಡ್‌ಗಳು.